

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್

|| ಕಾಕ್ಕೋಡಲ್ ಪೂಕ್ಕಾಳ್ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾವಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ಕಾಕ್ಕೋಡಲ್ ಪೂಕ್ಕಾಳ್ ||

ತಲೈವಿ ಪಿರಿವಾಱ್ಱಾದು ವರುಂದುದಲ್

‡ಕಾರ್ ಕೋಡಲ್ ಪೂಕ್ಕಾಳ್ !\* ಕಾರ್ಕಡಲ್ ವಣ್ಣ್ ಎನ್ ಮೇಲ್ \* ಉಮೈ -  
ಪೋರ್ ಕೋಲಂ ಶೆಯ್ದು \* ಪೋರ ವಿಡುತ್ತವ್ ಎಂಗುಱ್ಱಾ \*  
ಆಕೋ ಇನಿ ನಾಂ \* ಪೂಶಲ್ ಇಡುವದು \* ಅಣಿತುಱಾಯ್ -  
ತ್ತಾಕೋಡುಂ ನೆಂಜ್ ತನ್ನೈ \* ಪಡೈಕ್ಕ ವಲ್ಲೇ ಅಂದೋ ! (೧)

ಮೇಲ್ ತೋನ್ಱಿ ಪೂಕ್ಕಾಳ್ !\* ಮೇಲ್ ಉಲಗಂಗಳಿ ಮೀದು ಪೋಯ್ \*  
ಮೇಲ್ ತೋನ್ಱುಂ ಶೋದಿ \* ವೇದ ಮುದಲ್ವರ್ ವಲಂಕೈಯಿಲ್ \*  
ಮೇಲ್ ತೋನ್ಱುಂ ಆಱಿಯಿ \* ವೆನ್ನಡರ್ ಪೋಲ ಚ್ಚುಡಾದು \* ಎಮೈ  
ಮಾಱ್ಱೋಲೈ ಪ್ಪಟ್ಟವರ್ ಕೂಟ್ಟತ್ತು \* ವೈತ್ತು ಕೊಱ್ಱಿರೇ (೨)

ಕೋವೈ ಮಣಾಟ್ಟಿ !\* ನೀ ಉನ್ ಕೊಱುಂಗನಿ ಕೊಂಡು \* ಎಮೈ  
ಆವಿ ತೊಲೈವಿಯೇಲ್ \* ವಾಯಿಗರ್ ತಮೈ ಅಂಜುದುಂ \*  
ಪಾವಿಯೇ ತೋನ್ಱಿ \* ಪಾಪ್ಪಣೈಯಾಕ್ಕುಂ ತಂ ಪಾಮ್ಮು ಪೋಲ್ \*  
ನಾವುಂ ಇರಂಡುಳ ವಾಯ್ತ್ತು \* ನಾಣಲಿಯೇನುಕ್ಕೇ (೩)

ಮುಲ್ಲೈ ಪ್ಪಿರಾಟ್ಟಿ !\* ನೀ ಉನ್ ಮುಱುವಲ್ಗಳ್ ಕೊಂಡು \* ಎಮೈ  
ಅಲ್ಲಲ್ ವಿಳೈವಿಯೇಲ್ \* ಆಱಿ ನಂಗಾಯ್ ! ಉನ್ ಅಡೈಕ್ಕಲಂ \*  
ಕೊಲ್ಲೈ ಅರಕ್ಕಿಯೈ ಮೂಕ್ಕರಿಂದಿಟ್ಟಿ \* ಕುಮರನಾರ್  
ಶೋಲ್ಲುಂ ಪೋಯ್ಯಾನಾಲ್ \* ನಾನುಂ ಪಿಱಂದಮೈ ಪೋಯ್ ಅನ್ನೇ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱಿ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರಿ and ಱ್ಱ್ರಿ. It is, however, colloquially acceptable to pronounce the clusters ಱ್ಱ and ಱ್ಱ್ರಿ as ತ್ತ and ಱ್ಱ್ರಿ, respectively.

ಪಾಡುಂ ಕುಯಿಲ್ಗಾಳ್ !\* ಈದೆನ್ನ ಪಾಡಲ್ \* ನಲ್ ವೇಂಗಡ  
 ನಾಡರ್ ನಮಕ್ಕೋರು ವಾಱ್ವು ತಂದಾಲ್ \* ವಂದು ಪಾಡುಮಿ \*  
 ಆಡುಂ ಕರುಳ ಕ್ಕೊಡಿ ಉಡೈಯಾರ್ \* ವಂದರುಳ್ ಶೆಯ್ದು \*  
 ಕೂಡುವರಾಯಿಡಿಲ್ \* ಕೂವಿ ನುಂ ಪಾಟ್ಟುಗಳ್ ಕೇಟ್ಟುಮೇ (೫)

ಕಣ ಮಾ ಮಯಿಲ್ಗಾಳ್ !\* ಕಣ್ಣಿಪಿರಾನ್ ತಿರುಕ್ಕೋಲಂ ಪೋನ್ನು \*  
 ಅಣಿ ಮಾ ನಡಂ ಪಯಿನ್ಱಾಡುಗಿನ್ಱೀಕ್ಕು \* ಅಡಿ ವೀಱ್ಗಿನ್ಱೇ \*  
 ಪಣಂ ಆಡರವಣೈ \* ಪ್ಪಱ್ಪಲ ಕಾಲಮುಂ ಪಳ್ಳಿಕೊಳ್ \*  
 ಮಣವಾಳರ್ ನಮ್ಮೈ ವೈತ್ತ ಪರಿಶು \* ಇದು ಕಾಣ್ಮಿನೇ (೬)

ನಡಂ ಆಡಿ ತ್ತೋಗೈ ವಿರಿಕ್ಕಿನ್ಱ \* ಮಾ ಮಯಿಲ್ಗಾಳ್ \* ಉಮ್ಮೈ  
 ನಡಂ ಆಟ್ಟಂ ಕಾಣ \* ಪ್ಪಾವಿಯೇನ್ ನಾನ್ ಓರ್ ಮುದಲ್ ಇಲೇ \*  
 ಕುಡಂ ಆಡು ಕೂತ್ತ \* ಗೋವಿಂದನ್ ಕೋಮಿಱೈ ಶೆಯ್ದು \* ಎಮ್ಮೈ  
 ಉಡೈಮಾಡು ಕೊಂಡಾನ್ \* ಉಂಗಳುಕ್ಕಿನಿಯೊನ್ನು ಪೋದುಮೇ (೭)

ಮಱೈಯೇ ! ಮಱೈಯೇ ! ಮಣ್ ಪುಱಂ ಪೂಶಿ \* ಉಳ್ಳಾಯ್ ನಿನ್ನು \*  
 ಮೆಱುಗೂಱೈನಾಱ್ ಪೋಲ್ \* ಊಱುನಲ್ ವೇಂಗಡತ್ತುಳ್ ನಿನ್ನು \*  
 ಅಱಿಗ ಪ್ಪಿರಾನಾರ್ ತಮ್ಮೈ \* ಎನ್ ನೆಂಜತ್ತಗಪ್ಪಡ -  
 ತ್ತಱುವ ನಿನ್ನು \* ಎನ್ನೈ ತ್ತದತ್ತಿನ್ ಕೊಂಡು \* ಊಱುವುಂ ವಲ್ಲೈಯೇ (೮)

ಕಡಲೇ ! ಕಡಲೇ ! ಉನ್ನೈ ಕ್ಕಡೈಂದು \* ಕಲಕ್ಕುಱುತ್ತು \*  
 ಉಡಲುಳ್ ಪುಗುಂದು \* ನಿನ್ನೂಱಲ್ ಅಱುತ್ತವಱು \* ಎನ್ನೈಯುಂ  
 ಉಡಲುಳ್ ಪುಗುಂದು \* ನಿನ್ನೂಱಲ್ ಅಱುಕ್ಕಿನ್ಱ ಮಾಯಱು \* ಎನ್  
 ನಡಲೈಗಳ್ ಎಲ್ಲಾಂ \* ನಾಗಣೈಕ್ಕೇ ಶೆನ್ನುರೈತ್ತಿಯೇ (೯)

‡ನಲ್ಲ ಎನ್ ತೋಱಿ !\* ನಾಗಣೈ ಮಿಶೈ ನಮ್ಮರರ್ \*  
 ಶೆಲ್ಲರ್ ಪೆರಿಯರ್ \* ಶಿಱು ಮಾನಿಡವರ್ ನಾಂ ಶೆಯ್ದದೇ \*  
 ವಿಲ್ಲಿ ಪುದುವೈ \* ವಿಟ್ಟುಶಿತ್ತರ್ ತಂಗಳ್ ತೇವರೈ \*  
 ವಲ್ಲ ಪರಿಶು ವರುವಿಪ್ಪರೇಲ್ \* ಅದು ಕಾಂಡುಮೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||